

## — ಸೂಕ್ತಿಪ್ರಭ —

ಆಚಾರಾಲ್ಪಭತೇ ಹ್ಯಾಯುಃ ಆಚಾರಾದೀಪ್ಸಿತಾಃ  
ಪ್ರಜಾಃ | ಆಚಾರಾದ್ಧನಮಕ್ಷಯಂ ಆಚಾರೋ  
ಹಂತ್ಯಲಕ್ಷಣಮ್ || — ಉತ್ತಮ ನಡತೆಯಿಂದ  
ಆಯಸ್ಸು ವೃದ್ಧಿಸುತ್ತದೆ, ಉತ್ತಮ ಮಕ್ಕಳು ಜನಿಸು  
ತ್ತಾರೆ, ಅಕ್ಷಯ ಸಂಪತ್ತು ಲಭಿಸುತ್ತದೆ ಮತ್ತು ಅದು  
ಎಲ್ಲ ದೋಷಗಳನ್ನು ನಿವಾರಿಸುತ್ತದೆ. — ಮನು  
ಯತ್ ಕರ್ಮ ಕುರ್ವತೋಽಸ್ಯ ಸ್ಯಾತ್ ಪರಿ  
ತೋಷೋಽಂತರಾತ್ಮನಃ | ತತ್ ಪ್ರಯತ್ನೇನ ಕುರ್ವೀತ  
ವಿಪರೀತಂ ತುವರ್ಜಯೇತ್ || — ಯಾವ ಕರ್ಮವನ್ನು  
ಮಾಡುವುದರಿಂದ ಅಂತರಂಗದಲ್ಲಿ ಸಂತ್ಯಪ್ತಿಯುಂಟಾ  
ಗುವುದೋ ಅದನ್ನೇ ಪ್ರಯತ್ನಪೂರ್ವಕವಾಗಿ ಮಾಡ  
ಬೇಕು. ಅದಕ್ಕೆ ವಿರುದ್ಧವಾದುದನ್ನು ತ್ಯಜಿಸಬೇಕು.

— ಮನು

ಉದ್ಯಮೇನ ಹಿ ಸಿದ್ಧಂತಿ ಕಾರ್ಯಾಣಿ ನ ಮನೋ  
ರಥೈಃ | ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ  
ಪ್ಯುಗಾಃ || — ಕೆಲಸದ ಮೂಲಕವೇ ಏನನ್ನಾದರೂ  
ಸಾಧಿಸಲು ಸಾಧ್ಯ, ಕೇವಲ ಮನೋರಥದಿಂದ ಏನೂ  
ಆಗದು. ಪರಾಕ್ರಮಿಯಾದ ಸಿಂಹವೂ ಕೂಡ ಸುಮ್ಮನೆ  
ವಲಗಿಕೊಂಡಿದ್ದರೆ ವೃಗಗಳು ಬಂದು ಅದರ ಬಾಯನ್ನು  
ಪ್ರವೇಶಿಸುವುದಿಲ್ಲ.

— ಹಿತೋಪದೇಶ

ಸುಖಂ ಶೇತೇ ಸತ್ಯವಕ್ತಾ ಸುಖಂ ಶೇತೇ ಮಿತವ್ಯಯೇ |  
ಹಿ ತಭುಕ್ ಮಿತಭುಕ್ ಚೈವ ತಥೈವ ವಿಚಿತೇಂದ್ರಿಯಃ ||  
ಸತ್ಯವನ್ನೇ ನುಡಿಯುವವನೂ ಮಿತವ್ಯಯಿಯೂ ಹಿತ  
ಮಿತವಾಗಿ ಉಣ್ಣುವವನೂ ಇಂದ್ರಿಯನಿಗ್ರಹವುಳ್ಳ  
ವನೂ ಸುಖವಾಗಿ ನಿರಿಸುತ್ತಾನೆ. — ಚರಕ

ವಿಪದೋ ನೈವ ವಿಪದಃ ಸಂಪದೋ ನೈವ ಸಂಪದಃ |  
ವಿಪದ್ ವಿಪ್ರರಣಂ ವಿಷ್ಣೋಃ ಸಂಪದ್  
ನಾರಾಯಣ ಸ್ತೃತಿಃ || — ವಿಪತ್ತು ನಿಜವಾಗಿ ವಿಪತ್ತೇ  
ಅಲ್ಲ, ಸಂಪತ್ತೂ ಕೂಡ ನಿಜವಾದ ಸಂಪತ್ತಲ್ಲ.  
ದೇವರನ್ನು ಮರೆಯುವುದೇ ವಿಪತ್ತು, ದೇವರನ್ನು  
ಸ್ಮರಿಸುವುದೇ ಸಂಪತ್ತು. — ಭಾಗವತ

ಅಪಹಾಯ ನಿಜಂ ಕರ್ಮ ಕೃಷ್ಣ ಕೃಷ್ಣೇತಿ ವಾದಿನಃ |  
ತೇ ಹರೇರ್ದ್ವೇಷಿಣಃ ಪಾಪಾ ಧರ್ಮಾರ್ಥಂ ಜನ್ಮ  
ಯದ್ ಹರೇಃ || — ಯಾರು ತಮ್ಮ ಕರ್ತವ್ಯವನ್ನು  
ಬಿಟ್ಟು ಕೃಷ್ಣ ಕೃಷ್ಣ ಎಂದು ಜಪಿಸುತ್ತ ಕುಳಿತು ಕೊಂಡಿರು  
ತ್ತಾರೋ ಅಂಥ ಪಾಪಿಗಳು ಹರಿಯ ಶತ್ರುಗಳು. ಏಕೆಂದರೆ  
ಧರ್ಮವನ್ನು ರಕ್ಷಿಸುವುದಕ್ಕಾಗಿಯೇ ಹರಿಯ ಅವತಾರ  
ವಾಗಿರುವುದು.

— ಪ್ರಕೀರ್ಣ

## ಪ್ರಾರ್ಥನೆ

ಶ್ರೀಶಂಕರಭಗವತ್ಪಾದಾಚಾರ್ಯ ವಿರಚಿತ  
“ಜೀವನ್ಮುಕ್ತಾನಂದಲಹರಿ”ಯಿಂದ

ವನೇ ವ್ಯಕ್ತಾನ್ ಪಶ್ಯನ್ ದಲಫಲಭರಾನ್ಮಮಸುಶಿಖಾನ್  
ಘನಚ್ಯಾಯಾಚ್ಚನ್ನಾನ್ ಬಹುಲಕಲಕೂಜದ್ವಿಜಗಣಾನ್ |  
ಭಜನ್ ಘ್ರೋರಾತ್ರಾದವನಿತಲಕಲ್ಪೈಕಶಯನೋ  
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ || ೧ ||

ಎಲೆಗಳಿಂದಲೂ ಹಣ್ಣುಗಳಿಂದಲೂ ತುಂಬಿ ಬಾಗಿಡ ಕೊಂಬೆಗಳನ್ನುಳ್ಳ ಮರಗಳನ್ನು  
ಕಾಡಿನಲ್ಲಿ ನೋಡಿದರೂ, ದಟ್ಟವಾದ ನೆರಳಿನಿಂದ ಮುಚ್ಚಲ್ಪಟ್ಟು ಬಹುವಿಧದ  
ಮಧುರನಾದವನ್ನು ಮಾಡುತ್ತಿರುವ ಹಕ್ಕಿಗಳನ್ನು ನೋಡಿ ಅನಂದಪಡುತ್ತಿದ್ದರೂ,  
ಹಗಲು ರಾತ್ರಿಗಳಲ್ಲಿ ಕೇವಲ ಭೂಮಿಯನ್ನೇ ಹಾಸಿಗೆಯಾಗಿ ಹೊಂದಿದ್ದರೂ,  
ಗುರುವಿನಿಂದ ದೀಕ್ಷೆಯನ್ನು ಪಡೆದು ಅಜ್ಞಾನವನ್ನು ನಿಗಿಳಿಸಿಕೊಂಡಿರುವ ಮುನಿಯು  
ವ್ಯಾಮೋಹವನ್ನು ಹೊಂದುವುದಿಲ್ಲ.

ಕದಾಚಿತ್ಪ್ರಸಾದೇ ಕ್ವಚಿದಪಿ ಚ ಸೌಧೇಷು ಧನಿನಾಂ  
ಕದಾ ಕಾಲೇ ಶೈಲೇ ಕ್ವಚಿದಪಿ ಚ ಕುಲೇಷು ಸರಿತಾಮ್ |  
ಕುಟೀರೇ ದಾಂತಾನಂ ಮುನಿಜನವರಾಣಾಮಪಿ ವಸನ್  
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ || ೨ ||

ಕೆಲವು ಸಲ ಅರಮನೆಯಲ್ಲಿ, ಮತ್ತೆ ಕೆಲವು ಸಲ ಧನಿಕರ ಸೌಧಗಳಲ್ಲಿ, ಕೆಲವೊಮ್ಮೆ  
ಪರ್ವತಗಳಲ್ಲಿ, ಕೆಲವೊಮ್ಮೆ ನದೀತೀರಗಳಲ್ಲಿ, ಮತ್ತೊಮ್ಮೆ ಜಿತೇಂದ್ರಿಯರಾದ  
ಮುನಿಶ್ರೇಷ್ಠರ ಕುಟೀರದಲ್ಲಿ ವಾಸಿಸುತ್ತಿದ್ದರೂ ಗುರುವಿನಿಂದ ದೀಕ್ಷೆಯನ್ನು ಪಡೆದು  
ಅಜ್ಞಾನವನ್ನು ಹೋಗಲಾಡಿಸಿಕೊಂಡಿರುವ ಮುನಿಯು ವ್ಯಾಮೋಹವನ್ನು  
ಹೊಂದುವುದಿಲ್ಲ.

ಕದಾಚಿದ್ವಿದ್ಯಾದ್ವಿವಿಧಿಷುಭಿರತ್ಯಂತನಿರತೈಃ  
ಕದಾಚಿತ್ಯಾವ್ಯಾಲಂಕೃತಿರಸರಸಾಲ್ಯೈಃ ಕವಿವರೈಃ |  
ಕದಾಚಿತ್ ಸತ್ಯಕೈರನುಮಿತಿಪರೈಸ್ತಾರ್ಕಿಕವರೈಃ  
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ || ೩ ||

ಕೆಲವೊಮ್ಮೆ ವಿದ್ವಾಂಸರೊಡನೆ ಮತ್ತು ಜ್ಞಾನಸಂಪಾದನೆಯಲ್ಲಿ ಅತ್ಯಂತವಾಗಿ  
ನಿರತರಾಗಿರುವ ಜ್ಞಾನೇಚ್ಛೆಯುಳ್ಳವರೊಡನೆ, ಕೆಲವೊಮ್ಮೆ ಕಾವ್ಯಾಲಂಕಾರವೆಂಬ  
ರಸದಿಂದ ತುಂಬಿದ ಕವಿಶ್ರೇಷ್ಠರೊಡನೆ, ಮತ್ತೊಮ್ಮೆ ಅನುಮಾನಸಹಿತವಾದ  
ಉತ್ತಮ ತರ್ಕವನ್ನು ಮಾಡುವ ತಾರ್ಕಿಕವರೊಡನೆ ಇದ್ದರೂ, ಗುರುವಿನಿಂದ  
ದೀಕ್ಷಿತನಾಗಿ ಅವಿದ್ಯೆಯನ್ನು ಕಳೆದುಕೊಂಡಿರುವ ಮುನಿಯು ವ್ಯಾಮೋಹವನ್ನು  
ಹೊಂದನು.